



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 05 | 8 ಮೇ 2024 | ಬುಧವಾರ | ಪುಟಗಳು : 8 | ಬೆಲೆ : 2/-

ದಿನಾಂಕ : 19.05.2024 ರಂದು ಶಿವಮೊಗ್ಗದಲ್ಲ ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ರಾಜ್ಯ ಮಟ್ಟದ ಒಂದು ದಿನದ ತರಬೇತಿ ಶಿಬಿರ

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳವು ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ಮತ್ತು ಅಧಿಕಾರಿಗಳಿಗೆ ಒಂದು ದಿನದ ರಾಜ್ಯ ಮಟ್ಟದ ತರಬೇತಿ ಶಿಬಿರವನ್ನು ದಿನಾಂಕ : 19.05.2024ರಂದು ಆರ್ಯ ವೈಶ್ಯ ಶ್ರೀ ರಾಮ ಸಹಕಾರ ಸಂಘ ನಿಯಮಿತ ಕುವೆಂಪು ರಸ್ತೆ, ಶಿವಮೊಗ್ಗ - 577201 (ಜಿಲ್ಲಾ ಪಂಚಾಯತ್ ಎದುರು) ಇಲ್ಲಿ ಏರ್ಪಡಿಸಲಾಗಿದೆ. ಈ ತರಬೇತಿ ಶಿಬಿರದಲ್ಲಿ ಆರ್.ಬಿ.ಐ ಅಧಿಕಾರಿಗಳಿಂದ ಮತ್ತು ನುರಿತ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಸದರಿ ಕಾರ್ಯಕ್ರಮವನ್ನು ದಿನಾಂಕ : 19.05.2024ರ ಭಾನುವಾರದಂದು ಬೆಳಿಗ್ಗೆ 8.30 ಗಂಟೆಗೆ ಉಪಹಾರ ಹಾಗೂ ನೋಂದಣಿಯೊಂದಿಗೆ ಪ್ರಾರಂಭಿಸಲಾಗುವುದು. ಈ ತರಬೇತಿ ಶಿಬಿರಕ್ಕೆ ತಮ್ಮ ಬ್ಯಾಂಕಿನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಅಧಿಕಾರಿಗಳು ಭಾಗವಹಿಸಿ ಈ ವಿಚಾರ ಸಂಕರಣದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 8ನೇ Batch ತರಬೇತಿಯನ್ನು ದಿನಾಂಕ : 27.05.2024 ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ : 31.05.2024ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560070 ಇಲ್ಲಿ ಏರ್ಪಡಿಸಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಕೇಂದ್ರ ಕಛೇರಿ ಬೆಂಗಳೂರು ದಾವಾ ಪಂಚಾಯ್ತಿ ನ್ಯಾಯಾಲಯಕ್ಕೆ ಪೀಠಾಧಿಕಾರಿಗಳಾಗಿ ಶ್ರೀ ಎಂ.ಡಿ. ಮಲ್ಲೂರ

ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಳದ ಕೇಂದ್ರ ಕಛೇರಿ ಬೆಂಗಳೂರು ದಾವಾ ಪಂಚಾಯ್ತಿ ನ್ಯಾಯಾಲಯಕ್ಕೆ ಪೀಠಾಧಿಕಾರಿಗಳಾಗಿ ಸಹಕಾರ ಸಂಘಗಳ ಅಪರ ನಿಬಂಧಕರಾದ ಶ್ರೀ ಎಂ. ಡಿ. ಮಲ್ಲೂರ ಇವರು ದಿನಾಂಕ : 03.05.2024 ರಂದು ಅಧಿಕಾರ ವಹಿಸಿಕೊಂಡರು. ಈ ಹಿಂದೆ ಇವರು ಮಹಾಮಂಡಳದ ಹುಬ್ಬಳ್ಳಿ ದಾವಾ ಪಂಚಾಯಿತಿ ನ್ಯಾಯಾಲಯದಲ್ಲಿಯೂ ಕಾರ್ಯನಿರ್ವಹಿಸಿರುತ್ತಾರೆ. ಬೆಂಗಳೂರು ಮೈಸೂರು ವಿಭಾಗಗಳ ಪಟ್ಟಣ ಸಹಕಾರ ಬ್ಯಾಂಕುಗಳು ತಮ್ಮ ಬ್ಯಾಂಕಿನಲ್ಲಿರುವ ದಾವಾ ಪ್ರಕರಣಗಳನ್ನು ಕೂಡಲೇ ದಾಖಲಿಸಿ ಇತ್ಯರ್ಥ ಪಡಿಸಿಕೊಳ್ಳಲು ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲಿಕ ಎನ್. ಕೇರೂರಯ್ಯವರು ಈ ಮೂಲಕ ವಿನಂತಿಸಿದ್ದಾರೆ.



ಮೇ 31 ರೊಳಗೆ ಆಧಾರ್-ಸ್ಯಾನ್ ಅಂಕ್
ಆಗದಿದ್ದರೆ ಎರಡು ಪಟ್ಟು TDS ಕಡಿತ

2



ಮರ್ಚಂಡೈಸ್ ಲಬರಲ್ ಕೋ-ಆಪ್ ಬ್ಯಾಂಕಿನಲ್ಲಿ
59ನೇ ಸಂಸ್ಥಾಪನಾ ದಿನಾಚರಣೆ

4



ನಿಮ್ಮ ಪ್ರಶ್ನೆ
ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...

ಕಾಯಕ ಕ್ರಾಂತಿ ಹಾಗೂ ಸಮಾನತೆಗೆ ನಾಂದಿ ಹಾಡಿದ ಬಸವಣ್ಣ ಬೆಳಕು ಇಂದಿಗೂ ಪ್ರಸ್ತುತ

ಬಸವಣ್ಣ ನಮ್ಮ ನಾಡು ಕಂಡ ಶ್ರೇಷ್ಠ ದಾರ್ಶನಿಕ. 12ನೇ ಶತಮಾನಗಳಷ್ಟು ಹಿಂದೆಯೇ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದವರು. ತನ್ನ ಕಾಲದ ಶೋಷಿತ ವರ್ಗ, ಕಾಯಕ ಜೀವಿಗಳನ್ನು ಒಗ್ಗೂಡಿಸಿ, ವಚನಗಳ ಮೂಲಕ ಅವರಲ್ಲಿ ಅರಿವನ್ನು ಉಂಟು ಮಾಡಿದ ಸಮಾಜ ಸುಧಾರಕ, ಗುರು ಹಾಗೂ ಕ್ರಾಂತಿಕಾರಿ.

ದೇಶದ ಇತಿಹಾಸದಲ್ಲಿ ಹನ್ನೆರಡನೇ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಢ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಕಲ್ಯಾಣದ ಅರಸ ಬಿಜ್ಜಳನ ಆಸ್ಥಾನದಲ್ಲಿ ವಿತ್ತ ಸಚಿವರಾಗಿದ್ದ ಬಸವಣ್ಣನವರು, ಜನಪರ ಕಾಳಜಿ, ರಾಜಿ ಇಲ್ಲದ ಬದ್ಧತೆಯಿಂದ ಮಾಡಿದ ಕಾರ್ಯಗಳು, ಪ್ರಯೋಗಗಳು ಇಂದಿಗೂ ಆದರ್ಶನೀಯವಾಗಿವೆ.

ಸಮಾಜದ ಕಟ್ಟಕಡೆಯ ಮನುಷ್ಯನಿಗೂ ವಿದ್ಯೆ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂದು ಬಸವಣ್ಣ ಬಯಸಿದ್ದರು. ಕಾಯಕ ಮತ್ತು ದಾಸೋಹ ಬಸವಣ್ಣನವರ ತತ್ವದ ಮೂಲಧಾತುಗಳು ಎನ್ನಬಹುದಾಗಿದೆ. ಕಾಯಕವೆಂದರೆ ಉತ್ಪಾದನೆ, ದಾಸೋಹವೆಂದರೆ ವಿತರಣೆ. ರಾಜ್ಯದ ಸಂಪತ್ತಿನ ಮೇಲೆ ಎಲ್ಲರಿಗೂ ಸಮಾನ ಅಧಿಕಾರವಿದೆ. ರಾಜ್ಯದ ಉತ್ಪಾದನೆಯ ಶಕ್ತಿ ಎಲ್ಲರದ್ದಾಗಬೇಕು ಮತ್ತು ಅದರ ವಿತರಣೆ ಎಲ್ಲರ ಜಾತಿ, ಧರ್ಮ, ಲಿಂಗಗಳ ನಡುವೆ ಸಮನಾಗಿ ಹಂಚಿಕೆಯಾಗಬೇಕು ಎನ್ನುವುದು ಬಸವಣ್ಣನವರ ಆಶಯವಾಗಿತ್ತು. ಸಾಮಾಜಿಕ ನ್ಯಾಯದ ಸಿದ್ಧಾಂತವನ್ನು ತಮ್ಮ ವಚನವೊಂದರಲ್ಲಿ ಕಟ್ಟಿಕೊಟ್ಟಿರುವ ರೀತಿ ಇಂದಿಗೂ ಅನುಕರಣಿಸುತ್ತಿದೆ...

ಇವನಾರವ, ಇವನಾರವ, ಇವನಾರವನೆಂದೆನಿಸಿದರಿಯ್ಯಾ.

ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಿಯ್ಯಾ.

ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಿಯ್ಯಾ.

ಹೀಗೆ ಬಸವಣ್ಣನವರು ತಮ್ಮ ಸರಳ ವಚನಗಳ ಮೂಲಕ ಅಂದಿನ ಜಾತಿ ವ್ಯವಸ್ಥೆ, ಮೇಲು, ಕೀಳು, ಬಡವ, ಶ್ರೀಮಂತ, ಅಕ್ಷರಸ್ಥ, ಅನಕ್ಷರಸ್ಥ, ಗಂಡು, ಹೆಣ್ಣು ಎನ್ನುವ ಭೇದ ಭಾವಗಳನ್ನು ತೊಡೆದು ಹಾಕಿ ಎಲ್ಲರೂ ಸಮಾನರು ಎಂದು ಸಾರಿ ಜಗದ್‌ಜ್ಯೋತಿಯಾದರು..... ಅಂದಿಗೆ ಮಾತ್ರವಲ್ಲ ಇಂದಿಗೂ ಕೂಡ. ಈ ತಮ್ಮ ಪರಿಕಲ್ಪನೆಯನ್ನು ವಿಸ್ತರಿಸುವ ಸಲುವಾಗಿಯೇ ಎಲ್ಲ ಸಮುದಾಯದ ವ್ಯಕ್ತಿಗಳನ್ನೊಳಗೊಂಡ ಅನುಭವ ಮಂಟಪ ಸ್ಥಾಪಿಸಿದರು. ಇದುವೇ ಜಗತ್ತಿನ ಮೊದಲ ಸಂಸತ್ ಎಂದು ದಾಖಲಾಗಿದೆ.

“ಬಸವಣ್ಣನವರು ಕಂಡ ಆಧ್ಯಾತ್ಮಿಕ ಸತ್ಯಗಳ, ಜೀವನಾನುಭವ ಹಾಗೂ ತಾತ್ವಿಕ ವಿಚಾರಗಳ ಅಭಿವ್ಯಕ್ತಿಗೆ ವಚನಗಳು ಮಾಧ್ಯಮವಾದವು. ಬಸವಣ್ಣನವರ ಅಂತರ್ ದೃಷ್ಟಿ ಬಹಿರ್ ದೃಷ್ಟಿಗಳೆರಡೂ ಪ್ರಖರವಾಗಿದ್ದರಿಂದ ಅವರ ವಚನಗಳಲ್ಲಿ ಸಾಹಿತ್ಯಾಂಶಗಳು ಮೇಲಿಂದ ಮೇಲೆ ಮೈದೋರುತ್ತವೆ. ಹೃದಯದಿಂದ ನೇರವಾಗಿ ಹೊರ ಹೊಮ್ಮಿದುದಾದ್ದರಿಂದ ಅವುಗಳಲ್ಲಿ ಭಾವಾತ್ಮಕತೆಯನ್ನು ರಸಾರ್ಥತೆಯನ್ನು ಕಾಣಬಹುದು. ನೂತನ ಸಾಹಿತ್ಯ ಯುಗಕ್ಕೆ ಪ್ರೇರಕ ಶಕ್ತಿಯಾದ ಎಂಟು ಶತಮಾನಗಳ ನಂತರವೂ ಮಾಸದ ಪ್ರಭಾವಳಿಯುಳ್ಳ ವಚನ ಸಾಹಿತ್ಯ ಕನ್ನಡ ಸಾಹಿತ್ಯ ಸರಸ್ವತಿಯ ಕಿರೀಟದ ಪೂಜ್ವಲ ರತ್ನವೆಂದೇ ಹೇಳಬೇಕಾಗಿದೆ”

ಹೀಗೆಂದು ನಮ್ಮ ರಾಷ್ಟ್ರಕವಿ ಕುವೆಂಪು ಅವರು ಈ ಹಿಂದೆಯೇ ಉದ್ಘರಿಸಿರುವುದನ್ನು ನೆನೆಯುತ್ತ... ಬಸವಣ್ಣನವರ ವಿಚಾರ, ತತ್ವದರ್ಶನಗಳು ಇಂದಿಗೂ ಪ್ರಸ್ತುತವಾಗಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಹೊಸ ಅರಿವನ್ನು ನಾವೆಲ್ಲರೂ ಕಂಡುಕೊಳ್ಳಬೇಕಾಗಿದೆ.

» ಸಂಪಾದಕರು

ಮೇ 31 ರೊಳಗೆ ಆಧಾರ್-ಪ್ಯಾನ್ ಲಿಂಕ್ ಆಗದಿದ್ದರೆ ಎರಡು ಪಟ್ಟು TDS ಕಡಿತ



ನವದೆಹಲಿ : ಮೇ 31ರೊಳಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಿದ್ದರೆ ಸಣ್ಣ ಪ್ರಮಾಣದ ಟಿಡಿಎಸ್ ಕಡಿತಕ್ಕೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಆದಾಯ ತೆರಿಗೆ ನಿಯಮಗಳ ಪ್ರಕಾರ ಬಯೋಮೆಟ್ರಿಕ್ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡದಿದ್ದರೆ, ಟಿಡಿಎಸ್ ಅನ್ನು ಅನ್ವಯಿಸುವ ದರಕ್ಕಿಂತ ಎರಡು ಪಟ್ಟು ಕಡಿತಗೊಳಿಸಬೇಕಾಗುತ್ತದೆ.

ಟಿಡಿಎಸ್, ಟೆಸಿಎಸ್‌ಅನ್ನು ನಿರ್ವಹಿಸುವಾಗ 'ಅಲ್ಪ ಕಡಿತ / ಕಲೆಕ್ಟ್' ಡೀಫಾಲ್ಟ್ ಮಾಡಿದ್ದಾರೆ ಎಂದು ಸೂಚಿಸುವ ನೋಟೀಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಹಲವು ಕುಂದುಕೊರತೆಗಳನ್ನು ಸ್ವೀಕರಿಸಿರುವುದಾಗಿ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (CBDT) ಸುತ್ತೋಲೆಯಲ್ಲಿ ತಿಳಿಸಿದೆ. ಅಂತಹ ಸಂದರ್ಭಗಳಲ್ಲಿ, ಹೆಚ್ಚಿನ ದರದಲ್ಲಿ ಕಡಿತ, ಸಂಗ್ರಹಣೆ ಮಾಡದ ಕಾರಣ, TDS/TCS ಹೇಳಿಕೆಗಳನ್ನು ಪ್ರಕ್ರಿಯೆಗೊಳಿಸುವಾಗ ಕಡಿತಗಾರರು, ಸಂಗ್ರಹಕಾರರ ವಿರುದ್ಧ ಇಲಾಖೆಯಿಂದ ಬೇಡಿಕೆಗಳನ್ನು ಎತ್ತಲಾಗಿದೆ.

ಅಂತಹ ಕುಂದುಕೊರತೆಗಳನ್ನು ಪರಿಹರಿಸಲು CBDT ಮಾರ್ಚ್ 31 ನಮೂದಿಸಿದ ವಹಿವಾಟುಗಳಿಗೆ ಮತ್ತು ಮೇ 31 ರಂದು ಅಥವಾ ಅದಕ್ಕೂ ಮುನ್ನ ಆಧಾರ್ ನೊಂದಿಗೆ ಪ್ಯಾನ್ ಲಿಂಕ್ ಮಾಡಿದರೆ ತೆರಿಗೆಯನ್ನು ಕಡಿತಗೊಳಿಸಲು ಯಾವುದೇ ಹೊಣೆಗಾರಿಕೆ ಇರುವುದಿಲ್ಲ. ಆಧಾರ್‌ನೊಂದಿಗೆ ಲಿಂಕ್ ಮಾಡದ ಕಾರಣ ಕಡಿತಗೊಳಿಸಿದವರ ಪ್ಯಾನ್ ನಿಷ್ಕ್ರಿಯವಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತೆರಿಗೆ ಕಡಿತಗಾರರಿಗೆ ಸುತ್ತೋಲೆ ಸ್ವಲ್ಪ ಪರಿಹಾರವನ್ನು ನೀಡುತ್ತದೆ ಎಂದು ಎಕೆಎಂ ಗ್ಲೋಬಲ್ ತೆರಿಗೆ ಪಾಲುದಾರ ಸಂದೀಪ್ ಸೆಹಗಲ್ ಹೇಳಿದ್ದಾರೆ. ಈ ಸಮಸ್ಯೆಯ ಕಾರಣದಿಂದ ಅಲ್ಪ ಕಡಿತಕ್ಕೆ ನೋಟೀಸ್ ಬಂದಿದ್ದರೆ ಮೇ 31ಕ್ಕೂ ಮುನ್ನ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಅನ್ನು ತ್ವರಿತವಾಗಿ ಖಚಿತ ಪಡಿಸಿಕೊಳ್ಳುವುದು ಸೂಕ್ತ ಎಂದು ಅವರು ತಿಳಿಸಿದರು.

ಈ ನಿಬಂಧನೆಯು ಕಡಿತಗಾರರಿಗೆ ಗಣನೀಯ ಪರಿಹಾರವನ್ನು ನೀಡುತ್ತದೆ. ಹೆಚ್ಚಿನ ದರಗಳಲ್ಲಿ TDS/TCS ಅನ್ನು ಠೇವಣಿ ಮಾಡುವ ಅಥವಾ ಸಂಗ್ರಹಿಸುವ ಅಗತ್ಯದಿಂದ ಅವರನ್ನು ಉಳಿಸುತ್ತದೆ ಎಂದು ಸೆಹಗಲ್ ತಿಳಿಸಿದರು.

10ನೇ ಬ್ಯಾಚ್ ಡಿಪ್ಲೋಮಾ ಇನ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಮ್ಯಾನೇಜ್‌ಮೆಂಟ್ (10th Batch DUCBM) ಕೋರ್ಸ್‌ಗೆ ನೋಂದಾಯಿಸಿಕೊಂಡ ಬೆಳಗಾವಿ ವಿಭಾಗದ ಅಭ್ಯರ್ಥಿಗಳ ಕಾಂಟಾಕ್ಟ್ ಕ್ಲಾಸ್‌ಗಳು ದಿನಾಂಕ : 11.05.2024 ಮತ್ತು 12.05.2024ರಂದು ಏರ್ಪಡಿಸಲಾಗಿದೆ

ದಿನಾಂಕ	ಸಮಯ	ಕಾಂಟಾಕ್ಟ್ ಕ್ಲಾಸ್ ನಡೆಯುವ ಸ್ಥಳ
11.05.2024 ಮತ್ತು 12.05.2024	ಬೆಳಿಗ್ಗೆ 9.30 ರಿಂದ 05.30 ವರೆಗೆ	ಕರ್ನಾಟಕ ರಾಜ್ಯ ಸರ್ಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ನಿ., ಪ್ರಾಂತೀಯ ಕಛೇರಿ ನಂ. ಸಿಎ-3, ಅಟೊ ನಗರ (ಆರ್.ಟಿ.ಓ. ಮೈದಾನದ ಹತ್ತಿರ) ಬೆಳಗಾವಿ -590015

ಕಾಂಟಾಕ್ಟ್ ಕ್ಲಾಸ್ (ಸಂಪರ್ಕ ತರಗತಿ)ಗೆ ಮೇಲೆ ತಿಳಿಸಿದ ದಿನಾಂಕಗಳಂದು ಕಡ್ಡಾಯವಾಗಿ ಹಾಜರಾಗತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಮಹಾಮಂಡಳದ ಸಂಪರ್ಕ ಆಧಿಕಾರಿ ಶ್ರೀ ಎನ್. ರಮೇಶ್ (9448003167) ಮತ್ತು ಶ್ರೀ ಹೆಚ್.ಸಿ ಶ್ರೀನಿವಾಸ್ (9110642779) ಇವರುಗಳನ್ನು ಸಂಪರ್ಕಿಸಬಹುದಾಗಿದೆ.

ಕೇಂದ್ರದ ಜಿಡಿಪಿ ಅಂಕಿ ಅಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಫುರಾಮ್ ರಾಜನ್

ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಫುರಾಮ್ ರಾಜನ್ ಭಾರತದ ಆರ್ಥಿಕ ಬೆಳವಣಿಗೆ ದರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಘೋಷಿಸಿರುವ ಅಂಕಿ ಅಂಶಗಳ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

"ಬೆಳವಣಿಗೆ ದರ ಶೇ.8 ರಿಂದ 8.5 ಎಂದು ಅಂದಾಜಿಸಲಾಗಿದೆ. ಈ ಮಟ್ಟವನ್ನು ಮುಟ್ಟುವ ಸಾಮರ್ಥ್ಯ ಸದ್ಯಕ್ಕಂತೂ ಕಾಣುತ್ತಿಲ್ಲ. ಆದರೆ ಬೆಳವಣಿಗೆ ದರ ಶೇ.6 ರಿಂದ 6.5 ರಷ್ಟಾಗಬಹುದು. ಇದು ನಿರಾಶಾವಾದದ ಪ್ರತಿಬಿಂಬವಲ್ಲ. ಉತ್ತಮ ದರ ಎಂದೇ ಹೇಳಬೇಕಾಗುತ್ತದೆ. ಕೇಂದ್ರ ಸರ್ಕಾರ 2023-24ರಲ್ಲಿ ಜಿಡಿಪಿ ಬೆಳವಣಿಗೆ ಶೇ.7.3 ರಿಂದ ಶೇ.7.6ಕ್ಕೆ ಏರಿಸಿದೆ. ಈ ಅಂದಾಜಿನ ಪ್ರಮುಖ ಸಮಸ್ಯೆಯೆಂದರೆ ಇದು ಹೆಚ್ಚಾಗಿ ದೊಡ್ಡ ಉದ್ಯಮ ಸಂಸ್ಥೆಗಳನ್ನು ಮಾತ್ರ ಪರಿಗಣಿಸುತ್ತದೆಯೇ ಹೊರತು ಸಣ್ಣ ಕಂಪನಿಗಳ ಮಂದಗತಿಯನ್ನು ಗಮನಿಸುವುದಿಲ್ಲ," ಎಂದಿದ್ದಾರೆ.

"ಸಣ್ಣ ಕಂಪನಿಗಳು ನಿರೀಕ್ಷೆಯಂತೆ ಬೆಳೆದಿಲ್ಲ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ನಾವು ಅಂತಿಮವಾಗಿ ಜಿಡಿಪಿ ಬೆಳವಣಿಗೆ ದರಗಳನ್ನು ಮರುಹೊಂದಾಣಿಕೆ ಮಾಡಲು ಯತ್ನಿಸಿದರೆ ಬೆಳವಣಿಗೆ ದರವನ್ನು ಶೇ.6 ರಿಂದ 6.5ಕ್ಕೆ ನಿಲ್ಲಿಸಿಕೊಳ್ಳಬಹುದು," ಎಂದು ಅವರು ವಿಶ್ಲೇಷಿಸಿದ್ದಾರೆ.



ಭಾರತದಲ್ಲಿ ನಿುದ್ಯೋಗ ಹೆಚ್ಚಳ : "ಜಿಡಿಪಿ ದರದ ಬಗ್ಗೆ

ವಾಸ್ತವಿಕ ದೃಷ್ಟಿ ಇಟ್ಟುಕೊಳ್ಳುವುದು ಒಳ್ಳೆಯದು. ಏಕೆಂದರೆ ಅದು ನೀತಿಗಳ ಅಡಿಪಾಯವಾಗಿರುತ್ತದೆ. ನೀವು ಅದ್ಭುತವಾಗಿ ಬೆಳೆಯುತ್ತಿದ್ದೀರಿ ಎಂದು ಭಾವಿಸಿದರೆ ನೀತಿಗಳನ್ನು ಏಕೆ ಬದಲಾಯಿಸಬೇಕು," ಎಂದು ರಫುರಾಮ್ ರಾಜನ್ ಪ್ರಶ್ನಿಸಿದ್ದಾರೆ. "ಭಾರತವನ್ನು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ. ಸಾರ್ವಜನಿಕ ಹೂಡಿಕೆ ಪ್ರಮುಖ ಚಾಲಕ. ಭಾರತದ ಬೆಳವಣಿಗೆ ದರ ಮೇಲ್ಮುಖಿಯಾಗಬೇಕು

ಎಂದರೆ ಖಾಸಗಿ ಹೂಡಿಕೆ ಹೆಚ್ಚಬೇಕು. ಇದರಿಂದ ಅಧಿಕ ಉದ್ಯೋಗಿಗಳು ಶ್ರಮಿಕ ಪಡೆಗೆ ಸೇರ್ಪಡೆಯಾಗುತ್ತಾರೆ.

ನಮ್ಮ ಜಿಡಿಪಿ ಬೆಳವಣಿಗೆ ದರ ಉತ್ಸಾಹದಿಂದ ಜಿಗಿಯುತ್ತಿದೆ ಎಂಬುದು ಸಂತಸದ ಸಂಗತಿಯೇ ಆದರೂ ಖಾಸಗಿ ಕಂಪನಿಗಳೇ ಹೆಚ್ಚು ಹೂಡಿಕೆ ಮಾಡುತ್ತಿಲ್ಲ?," ಎಂದು ಪ್ರಶ್ನಿಸಿದ್ದಾರೆ. ಕಳೆದ ತಿಂಗಳು ಐಎಂಎಫ್ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣಮೂರ್ತಿ ಸುಬ್ರಮಣ್ಯನ್, "ಭಾರತದ ಜಿಡಿಪಿ ದರ ಶೇ. 8ಕ್ಕೆ ಏರಲು ಸಜ್ಜಾಗಿದೆ. ಸರ್ಕಾರ ಹೆಚ್ಚಿನ ಬಂಡವಾಳ ವೆಚ್ಚದ ಮೇಲೆ ಗಮನ ಹರಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಬಂಡವಾಳ ವೆಚ್ಚದ ಮೇಲಿನ ಹೂಡಿಕೆಯು ಗಣನೀಯವಾಗಿ ಹೆಚ್ಚಿದೆ," ಎಂದಿದ್ದರು.

2024 ಆರ್ಥಿಕ ವರ್ಷದ ಆರಂಭದಲ್ಲಿ ರೂ. 2.10 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹದಲ್ಲಿ ಆರ್ಥಿಕ ವರ್ಷದ ಆರಂಭದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಒಟ್ಟು ಜಿಎಸ್‌ಟಿ ಸಂಗ್ರಹ ಏಪ್ರಿಲ್‌ನಲ್ಲಿ 2.1 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಇಂದು ಬುಧವಾರ ಬಿಡುಗಡೆಯಾದ ಅಧಿಕೃತ ಮಾಹಿತಿಯ ಪ್ರಕಾರ ವರ್ಷದಿಂದ ವರ್ಷಕ್ಕೆ ಶೇಕಡಾ 12.4 ರಷ್ಟು ಹೆಚ್ಚಳವಾಗಿದೆ. ದೇಶೀಯ ವಹಿವಾಟುಗಳು ಮತ್ತು ಆಮದುಗಳಲ್ಲಿನ ಹೆಚ್ಚಳದಿಂದ ಮಾಸಿಕ ಮೊತ್ತವನ್ನು ಹೆಚ್ಚಿಸಲಾಗಿದೆ, ಇದು ಕ್ರಮವಾಗಿ ಶೇಕಡಾ 13.4 ಮತ್ತು ಶೇಕಡಾ 8.3 ರಷ್ಟು ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ನಿವ್ವಳ ಜಿಎಸ್‌ಟಿ ಆದಾಯ, ಮರುಪಾವತಿಯನ್ನು ಗಣನೆಗೆ ತೆಗೆದುಕೊಂಡ ನಂತರ, ಶೇಕಡಾ 17.1 ರಷ್ಟು ಏರಿಕೆಯಾಗಿ 1.92 ಲಕ್ಷ ಕೋಟಿ ರೂಪಾಯಿ ತಲುಪಿದೆ. ಒಟ್ಟು ಮೊತ್ತದಲ್ಲಿ, ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ಸಂಗ್ರಹಗಳು 43,846 ಕೋಟಿ ರೂಪಾಯಿಗಳು, ರಾಜ್ಯ ಸರಕು ಮತ್ತು ಸೇವಾ ತೆರಿಗೆ (SGST) ಸಂಗ್ರಹಗಳು 53,538 ಕೋಟಿ ರೂಪಾಯಿ, ಸಮಗ್ರ ಸರಕು ಮತ್ತು ಸೇವಾ ತೆರಿಗೆ (IGST) ಸಂಗ್ರಹಗಳು 99,623 ಕೋಟಿ ರೂಪಾಯಿ, ಆಮದು ಮಾಡಿದ ಸರಕುಗಳ ಮೇಲೆ 37,826 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಆಮದು ಮಾಡಿಕೊಂಡ ವಸ್ತುಗಳ ಮೇಲೆ ಸಂಗ್ರಹವಾದ 1,008 ಕೋಟಿ ರೂಪಾಯಿ ಸೇರಿದಂತೆ ಏಪ್ರಿಲ್‌ನಲ್ಲಿ ಸೆಸ್ 13,260 ಕೋಟಿ ರೂಪಾಯಿ ಆಗಿದೆ.

ಮರ್ಚೆಂಟ್ ಅಬರಲ್ ಕೋ-ಆಪ್ ಬ್ಯಾಂಕಿನಲ್ಲಿ 59ನೇ ಸಂಸ್ಥಾಪನಾ ದಿನಾಚರಣೆ

“ದಿನಾಂಕ 20.04.2024

ರಂದು ಬ್ಯಾಂಕಿನ 59ನೇ ಸಂಸ್ಥಾಪನಾ ದಿನಾಚರಣೆಯನ್ನು ಮರ್ಚೆಂಟ್ ಅಬರಲ್ ಕೋ-ಆಪ್ ಬ್ಯಾಂಕಿನ ಸಭಾಂಗಣದಲ್ಲಿ ಆಚರಿಸಲಾಯಿತು. ಬ್ಯಾಂಕಿನ ಸಂಸ್ಥಾಪಕರಾದ ದಿ.ಶ್ರೀ ಚನ್ನಬಸಪ್ಪ ಪ್ಪಿ. ಕೆತ್ತಿ ಹಾಗೂ ದಿ.ಬಸವಣ್ಣಪ್ಪ ಜಿ. ಅಂಗಡಿ ಇವರ ಭಾವಚಿತ್ರಗಳಿಗೆ ಪೂಜೆಯನ್ನು ಸಲ್ಲಿಸಲಾಯಿತು.



ಈ ಸಂದರ್ಭದಲ್ಲಿ ಬ್ಯಾಂಕು

ನಡೆದು ಬಂದ ಹಾದಿ ಕುರಿತು ಮಾತನಾಡಿ ಮರ್ಚೆಂಟ್ ಅಬರಲ್ ಕೋ-ಆಪ್ ಬ್ಯಾಂಕು ಲಿ., ಗದಗ ಇದರ ಸೇವೆ ಕೇವಲ ಬ್ಯಾಂಕಿಂಗ್ ಕ್ಷೇತ್ರಕ್ಕಾಗಿ ಮಾತ್ರ ಮೀಸಲಾಗಿರದೇ ಸಾಮಾಜಿಕ ಕಳಕಳಿಯಿಂದ ಸಾಮೂಹಿಕ ಕಾರ್ಯಕ್ರಮಗಳಿಗೆ, ಶಿಕ್ಷಣ ಸಂಸ್ಥೆಗಳಿಗೆ ಕ್ರೀಡಾ ಕ್ಷೇತ್ರಕ್ಕೆ ಹಾಗೂ ಧಾರ್ಮಿಕ ಸಂಘ ಸಂಸ್ಥೆಗಳಿಗೆ ಸಮಾಜದ ಇತರ ಕ್ಷೇತ್ರಗಳಲ್ಲಿ ಕೂಡಾ ಸೇವೆ ಸಲ್ಲಿಸಿ ಬ್ಯಾಂಕು ತನ್ನ ಪಾತ್ರವನ್ನು ವಿಸ್ತರಿಸಿಕೊಂಡಿದೆ.

ಬ್ಯಾಂಕು ಐವತ್ತೊಂಬತ್ತು ವಸಂತಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನಡೆಯುತ್ತಿರುವ ಬ್ಯಾಂಕಿನ ಸರ್ವತೋಮುಖ ಏಳಿಗೆಗಾಗಿ ಸೇವೆ ಸಲ್ಲಿಸಿದ ಮಹನೀಯರುಗಳಿಗೆ ಈ ಸುಸಂದರ್ಭದಲ್ಲಿ ಸ್ಮರಿಸಲಾಯಿತು. ಈ ಬ್ಯಾಂಕು ಹಿಂದೆಂದೂ ಕಂಡರಿಯದಂತಹ ಪ್ರಗತಿಯನ್ನು ಸಾಧಿಸಿರುವುದು ಹೆಮ್ಮೆಯ ವಿಷಯ ಅಂತಾ ಬ್ಯಾಂಕಿನ ಆಡಳಿತ ಮಂಡಳಿಯವರು ಗುಣಗಾನ ಮಾಡಿದರು.

ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮೋಹನ ಟಿ. ಕೋಟಿ, ಉಪಾಧ್ಯಕ್ಷರಾದ ಶ್ರೀ ಕುಬೇರಗೌಡ ಎಸ್. ಪರ್ವತಗೌಡರ, ಶ್ರೀ ವಿಶ್ವನಾಥ ಸಿ.ರಾಮನಕೊಪ್ಪ, ಶ್ರೀ ಶರಣಬಸಪ್ಪ ಕೆ.ಕುರಡಗಿ, ಶ್ರೀ ತೋಟೋಸಾ ಆರ್. ಭಾಂಡಗೆ ಶ್ರೀ ಮಹಾದೇವಯ್ಯ ಸಿ.ಧನ್ಯರ ಹಿರೇಮಠ, ಶ್ರೀ ಸಂತೋಷ ಬಿ. ಅಬ್ಬಿಗೇರಿ, ಶ್ರೀ ಚಂದ್ರಕಾಂತ ಎಸ್. ಸಂಕಣ್ಣವರ, ಶ್ರೀಬೈಲಪ್ಪ ಟಿ. ಆಸಂಗಿ, ಶ್ರೀ ಶಿವಾನಂದ ಎಚ್. ನಡವಲಗುಡ್ಡ, ಶ್ರೀ ಚನವೀರಪ್ಪ ಟಿ. ದುಂದೂರ, ಶ್ರೀಮತಿ ಶಿವಪ್ಪ ಕೆ. ಕುರಡಗಿ, ಶ್ರೀಮತಿ ಪಾರ್ವತಿದೇವಿ ಎಸ್. ಸಂಕಣ್ಣವರ, ವೃತ್ತಿಪರ ನಿರ್ದೇಶಕರು : ಶ್ರೀ ಬಸವರಾಜ ಎಮ್.ಬಂದಕ್ಕನವರ, ಸಿ.ಎ ಶ್ರೀ ಬಸವರಾಜ ಎಂ. ಬಳಗೇರಿ, ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜು ಎಲ್. ಕೋಟಿ ಹಾಗೂ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಪಿಗ್ಮಿ ಸಂಗ್ರಹಕಾರರು ಉಪಸ್ಥಿತರಿದ್ದರು.

ದಿ ಹನುಮಂತನಗರ ಸಹಕಾರಿ ಬ್ಯಾಂಕ್ ಒಟ್ಟು ರೂ. 4.86 ಕೋಟಿ ಲಾಭ



ಶ್ರೀ ರಾಮೇಗೌಡ
ಅಧ್ಯಕ್ಷರು

ದಿ ಹನುಮಂತನಗರ ಸಹಕಾರಿ ಬ್ಯಾಂಕ್ 1965ರಲ್ಲಿ ಪ್ರಾರಂಭವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನ ಗ್ರಾಹಕರು ಹಾಗೂ ಸದಸ್ಯರಿಗೆ 59 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದು, ಪ್ರಸ್ತುತ ಒಟ್ಟು 5 ಶಾಖೆಗಳನ್ನು ಹೊಂದಿದೆ. 2023-24ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವಾರ್ಷಿಕ ವ್ಯವಹಾರ ರೂ.2238.58 ಕೋಟಿ ದಾಟಿದ್ದು, ತೆರಿಗೆ ಪೂರ್ವ ರೂ.4.86 ಕೋಟಿ ಲಾಭಗಳಿಸಿದೆ. ಸ್ವಂತ ಬಂಡವಾಳ ರೂ.32.67 ಕೋಟಿ ಹಾಗೂ ದುಡಿಯುವ ಬಂಡವಾಳ ರೂ.231.96 ಕೋಟಿ ಮೀರಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಿ ಭದ್ರತಾ ಪತ್ರಗಳಲ್ಲಿ ರೂ.77.64 ಕೋಟಿ ತೊಡಗಿಸಲಾಗಿದೆ. ಸಾಲ ವಸೂಲಾತಿಯಲ್ಲಿ ಗಣನೀಯವಾಗಿ ಪ್ರಗತಿ ಸಾಧಿಸಿದ್ದು, ವರ್ಷಾಂತ್ಯಕ್ಕೆ ಬ್ಯಾಂಕಿನ ನಿವ್ವಳ ಎನ್.ಪಿ.ಎ ಪ್ರಮಾಣ 0% (ಶೂನ್ಯ) ಕ್ಕೆ ಇಳಿದಿರುತ್ತದೆ ಎಂದು ಪ್ರಧಾನ ವ್ಯವಸ್ಥಾಪಕರಾದ (ಪು) ಶ್ರೀ ಕೃಷ್ಣ ಡಿ. ರವರು ತಿಳಿಸಿದ್ದಾರೆ.



ಶ್ರೀ ಕೃಷ್ಣ ಡಿ.
ಪ್ರಧಾನ ವ್ಯವಸ್ಥಾಪಕರು (ಪು)

ಬ್ಯಾಂಕು ತಮ್ಮ ಗ್ರಾಹಕರ ಅನುಕೂಲಕ್ಕಾಗಿ ರುಪೇ ಕಾರ್ಡ್ ವಿತರಿಸಲಾಗುತ್ತಿದೆ ಹಾಗೂ ಬ್ಯಾಂಕಿನ ತಮ್ಮ ಖಾತೆಯಿಂದ ಇತರೆ ಬ್ಯಾಂಕಿನ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡಲು RTGS/NEFT ಸೌಲಭ್ಯ ನೀಡಲಾಗುತ್ತಿದ್ದು, ಆದಷ್ಟು ಬೇಗ ಭಾರತೀಯ ರಿಸರ್ವ್ ಬ್ಯಾಂಕಿನ ಅನುಮತಿಯೊಂದಿಗೆ ಇನ್ನಿತರ ಸೌಲಭ್ಯ ನೀಡಲು ಪ್ರಯತ್ನಿಸಲಾಗುತ್ತಿದೆ ಹಾಗೂ ಬ್ಯಾಂಕಿನ ಗ್ರಾಹಕರುಗಳಿಗೆ ವಿಮಾ ಸೌಲಭ್ಯ ನೀಡಲು ವಿಮಾ ಸಂಸ್ಥೆಯೊಂದಿಗೆ ಪತ್ರ ವ್ಯವಹಾರ ನಡೆಸುತ್ತಿದ್ದು ಭಾರತೀಯ ರಿಸರ್ವ್ ಬ್ಯಾಂಕಿನ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಶ್ರೀ ರಾಮೇಗೌಡ ತಿಳಿಸಿದ್ದಾರೆ.

ಸೈಬರ್ ಸೆಕ್ಯೂರಿಟಿಯಲ್ಲಿ ವೃತ್ತಿ ಜೀವನಕ್ಕೆ ತ್ವರಿತ ಮಾರ್ಗದರ್ಶಿ


ಸೈಬರ್ ಭದ್ರತೆಯ ಬಣ್ಣದ ಚಕ್ರವು ವೈವಿಧ್ಯಮಯ ತಂಡಗಳನ್ನು ಒಳಗೊಂಡಿದೆ, ಪ್ರತಿಯೊಂದೂ ವಿಶಿಷ್ಟ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದೆ. ಸಾಮರಸ್ಯದಿಂದ ಒಟ್ಟಾಗಿ ಕೆಲಸ ಮಾಡುವ ಮೂಲಕ, ಈ ತಂಡಗಳು ವಿಕಸನಗೊಳ್ಳುತ್ತಿರುವ ಸೈಬರ್ ಬೆದರಿಕೆಗಳ ವಿರುದ್ಧ ಸಂಸ್ಥೆಗಳನ್ನು ರಕ್ಷಿಸಲು ಸಮಗ್ರ ರಕ್ಷಣಾ ಕಾರ್ಯತಂತ್ರವನ್ನು ರೂಪಿಸುತ್ತವೆ.

1. ಕೆಂಪು ತಂಡ : ಕೆಂಪು ತಂಡವನ್ನು ಸಾಮಾನ್ಯವಾಗಿ "ಆಕ್ರಮಣಕಾರಿ" ತಂಡ ಎಂದು ಕರೆಯಲಾಗುತ್ತದೆ. ಸಂಸ್ಥೆಯ ವ್ಯವಸ್ಥೆಗಳು, ಜಾಲಗಳು ಮತ್ತು ಮೂಲಸೌಕರ್ಯಗಳ ಮೇಲೆ ನೈಜ-ಪ್ರಪಂಚದ ಸೈಬರ್-ದಾಳಿಗಳನ್ನು ಅನುಕರಿಸುವುದು ಅವರ ಪ್ರಾಥಮಿಕ ಉದ್ದೇಶವಾಗಿದೆ. ರೆಡ್ ತಂಡದ ಸದಸ್ಯರು ಸಂಸ್ಥೆಯ ರಕ್ಷಣೆಯಲ್ಲಿನ ದುರ್ಬಲತೆಗಳು ಮತ್ತು ದೌರ್ಬಲ್ಯಗಳನ್ನು ಗುರುತಿಸಲು ಸುಧಾರಿತ ತಂತ್ರಗಳು ಮತ್ತು ಕಾರ್ಯವಿಧಾನಗಳನ್ನು (TTPs) ಬಳಸುತ್ತಾರೆ. ದುರುದ್ದೇಶಪೂರಿತ ಆಕ್ರಮಣಕಾರರ ತಂತ್ರಗಳನ್ನು ಅನುಕರಿಸಲು ಅವರು ನುಗ್ಗುವ ಪರೀಕ್ಷೆ, ಸಾಮಾಜಿಕ ಎಂಜಿನಿಯರಿಂಗ್ ಮತ್ತು ದುರ್ಬಲತೆಯ ಮೌಲ್ಯಮಾಪನಗಳನ್ನು ಒಳಗೊಂಡಂತೆ ವಿವಿಧ ವಿಧಾನಗಳನ್ನು ಬಳಸುತ್ತಾರೆ.

2. ನೀಲಿ ತಂಡ : ನೀಲಿ ತಂಡವು ಸಂಸ್ಥೆಯ ರಕ್ಷಕರನ್ನು ಪ್ರತಿನಿಧಿಸುತ್ತದೆ. ಸೈಬರ್ ಬೆದರಿಕೆಗಳು ಮತ್ತು ದಾಳಿಗಳನ್ನು ಪತ್ತೆಹಚ್ಚುವುದು, ಪ್ರತಿಕ್ರಿಯಿಸುವುದು ಮತ್ತು ತಗ್ಗಿಸುವುದು ಅವರ ಪಾತ್ರವಾಗಿದೆ. ಅನುಮಾನಾಸ್ಪದ ಚಟುವಟಿಕೆಗಳಿಗಾಗಿ ಸಂಸ್ಥೆಯ ವ್ಯವಸ್ಥೆಗಳು ಮತ್ತು ಜಾಲಗಳನ್ನು ಮೇಲ್ವಿಚಾರಣೆ ಮಾಡುವುದು, ಭದ್ರತಾ ದಾಖಲೆಗಳು ಮತ್ತು ಎಚ್ಚರಿಕೆಗಳನ್ನು ವಿಶ್ಲೇಷಿಸುವುದು ಮತ್ತು ಬೆದರಿಕೆಗಳಿಂದ ರಕ್ಷಿಸಲು ರಕ್ಷಣಾತ್ಮಕ ಕ್ರಮಗಳನ್ನು ಅನುಷ್ಠಾನಗೊಳಿಸುವುದು ಬ್ಲೂ ಟೀಮ್ ಸದಸ್ಯರ ಜವಾಬ್ದಾರಿಯಾಗಿದೆ. ಸಿಮ್ಯುಲೇಟೆಡ್ ಅಟ್ಯಾಕ್‌ಗಳ ಸಮಯದಲ್ಲಿ ಗುರುತಿಸಲಾದ ದೋಷಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಅವರು ರೆಡ್ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ.

3. ಹಳದಿ ತಂಡ : ಹಳದಿ ತಂಡವು ಸ್ಥಿತಿಸ್ಥಾಪಕ ಸೈಬರ್ ಭದ್ರತಾ ಮೂಲಸೌಕರ್ಯದ ವಾಸ್ತುಶಿಲ್ಪಿಗಳು ಮತ್ತು ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೃಢವಾದ ಭದ್ರತಾ ವಿನ್ಯಾಸಗಳು ಮತ್ತು ಪರಿಹಾರಗಳನ್ನು ವಿನ್ಯಾಸಗೊಳಿಸುವುದು ಮತ್ತು ಕಾರ್ಯಗತಗೊಳಿಸುವುದು ಅವರ ಪ್ರಾಥಮಿಕ ಪಾತ್ರವಾಗಿದೆ. ಇದು ಸುರಕ್ಷಿತ ಕೋಡಿಂಗ್ ಅಭ್ಯಾಸಗಳನ್ನು ಅಭಿವೃದ್ಧಿಪಡಿಸುವುದು, ಸುರಕ್ಷಿತ ಜಾಲಬಂಧ ಮೂಲಸೌಕರ್ಯಗಳನ್ನು ವಿನ್ಯಾಸಗೊಳಿಸುವುದು ಮತ್ತು ಸೂಕ್ತ ದತ್ತಾಂಶವನ್ನು ರಕ್ಷಿಸಲು ಗೂಢಲಿಪೀಕರಣ ಕಾರ್ಯವಿಧಾನಗಳನ್ನು ಅನುಷ್ಠಾನಗೊಳಿಸುವುದನ್ನು ಒಳಗೊಂಡಿರುತ್ತದೆ. ಅಭಿವೃದ್ಧಿ ಹಂತದಲ್ಲಿ ಸಂಭಾವ್ಯ ದೋಷಗಳು ಮತ್ತು ಬೆದರಿಕೆಗಳನ್ನು ಪೂರ್ವಭಾವಿಯಾಗಿ ಪರಿಹರಿಸುವ ಮೂಲಕ, ಹಳದಿ ತಂಡವು ಭದ್ರತಾ ಅಪಾಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಸಂಸ್ಥೆಯ ಡಿಜಿಟಲ್ ಸ್ವತ್ತುಗಳ ಸ್ಥಿತಿಸ್ಥಾಪಕತ್ವವನ್ನು ಖಾತ್ರಿಪಡಿಸುತ್ತದೆ.

4. ವೈಟ್ ಟೀಮ್ : ವೈಟ್ ಟೀಮ್ ಭದ್ರತಾ ನೀತಿಗಳು, ಕಾರ್ಯವಿಧಾನಗಳು ಮತ್ತು ಆಡಳಿತ ಚೌಕಟ್ಟುಗಳನ್ನು ವಿನ್ಯಾಸಗೊಳಿಸುವ ಮತ್ತು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ. ಅವರು ಪ್ರವೇಶ ನಿಯಂತ್ರಣಗಳು, ದತ್ತಾಂಶ



ರಕ್ಷಣೆ, ಘಟನೆಯ ಪ್ರತಿಕ್ರಿಯೆ ಮತ್ತು ಅನುಸರಣೆ ನಿರ್ವಹಣೆಯನ್ನು ನಿರ್ವಹಿಸಲು ಮಾರ್ಗಸೂಚಿಗಳು ಮತ್ತು ಶಿಷ್ಟಾಚಾರಗಳನ್ನು ಸ್ಥಾಪಿಸುತ್ತಾರೆ. ಉದ್ಯಮದ ಮಾನದಂಡಗಳು ಮತ್ತು ನಿಯಂತ್ರಕ ಆದೇಶಗಳೊಂದಿಗೆ ಹೊಂದಾಣಿಕೆಯನ್ನು ಖಾತ್ರಿಪಡಿಸುವ ಮೂಲಕ, ಅವು ಭದ್ರತೆ ಮತ್ತು ಹೊಣೆಗಾರಿಕೆಯ ಸಂಸ್ಕೃತಿಯನ್ನು ಉತ್ತೇಜಿಸುವಾಗ ಸಂಸ್ಥೆಗೆ ಕಾನೂನು ಮತ್ತು ನಿಯಂತ್ರಕ ಅಪಾಯಗಳನ್ನು ತಗ್ಗಿಸಲು ಸಹಾಯ ಮಾಡುತ್ತವೆ.

5. ಪರ್ಪಲ್ ತಂಡ : ಪರ್ಪಲ್ ತಂಡವು ಕೆಂಪು ಮತ್ತು ನೀಲಿ ತಂಡಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಅವರ ಪ್ರಾಥಮಿಕ ಗಮನವು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಭದ್ರತಾ ತಂಡಗಳ ನಡುವೆ ಸಹಯೋಗ ಮತ್ತು ಜ್ಞಾನ ಹಂಚಿಕೆಯ ಮೇಲೆ ಇರುತ್ತದೆ. ಇದರ ವ್ಯಾಯಾಮಗಳು ಜಂಟಿ ಸಿಮ್ಯುಲೇಶನ್‌ಗಳನ್ನು ಒಳಗೊಂಡಿರುತ್ತವೆ, ಅಲ್ಲಿ ಬ್ಲೂ ಟೀಮ್ ರಕ್ಷಣೆಯ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು ರೆಡ್ ಟೀಮ್ ತಂತ್ರಗಳು ಮತ್ತು ತಂತ್ರಗಳನ್ನು ಬಳಸಲಾಗುತ್ತದೆ. ಈ ವಿಧಾನವು ಎರಡೂ ತಂಡಗಳಿಗೆ ಪರಸ್ಪರ ವಿಧಾನಗಳ ಬಗ್ಗೆ ಒಳನೋಟಗಳನ್ನು ಪಡೆಯಲು, ಪತ್ತೆ ಮತ್ತು ಪ್ರತಿಕ್ರಿಯೆ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಭದ್ರತಾ ಭಂಗಿಯನ್ನು ಸುಧಾರಿಸಲು ಅನುವು ಮಾಡಿಕೊಡುತ್ತದೆ.

6. ಹಸಿರು ತಂಡ : ಹಸಿರು ತಂಡವು ಭದ್ರತೆಯನ್ನು ಅಭಿವೃದ್ಧಿ ಮತ್ತು ಕಾರ್ಯಾಚರಣೆಗಳ ಜೀವನಚಕ್ರದಲ್ಲಿ ಸಂಯೋಜಿಸುವತ್ತ ಗಮನ ಹರಿಸುತ್ತದೆ. ಅವರು ಕೆಂಪು ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಾರೆ, ಇದು ದೋಷಗಳನ್ನು ಗುರುತಿಸುವ ಮತ್ತು ವ್ಯವಸ್ಥೆಗಳಲ್ಲಿನ ದೌರ್ಬಲ್ಯಗಳನ್ನು ಬಳಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದೆ ಮತ್ತು ಹಳದಿ ತಂಡ, ಇದು ಪೂರ್ವಭಾವಿ ರಕ್ಷಣಾ ಮತ್ತು ಸ್ಥಿತಿಸ್ಥಾಪಕ ಭದ್ರತಾ ಕ್ರಮಗಳನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಭದ್ರತಾ ಕಾರ್ಯಾಚರಣೆಗಳು ಮತ್ತು ಘಟನೆಯ ಪ್ರತಿಕ್ರಿಯೆ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸಲು ಯಾಂತ್ರಿಕತೆಗೊಂಡ



ಸಾಲಗಳ ಮೇಲೆ ಬಡ್ಡಿ ವಿಧಿಸುವಲ್ಲಿ ನ್ಯಾಯೋಚಿತ ವ್ಯವಹಾರ : ರಿಜರ್ವ್ ಬ್ಯಾಂಕಿನ ಆದೇಶ

— ಸುಧಾಕರ ಭಟ್, ಬ್ಯಾಂಕಿಂಗ್ ಸಲಹೆಗಾರರು

ರಿಜರ್ವ್ ಬ್ಯಾಂಕಿನ ತಪಾಸಣೆ ವೇಳೆ ಬ್ಯಾಂಕುಗಳು ಸಾಲಗಳ ಮೇಲೆ ಬಡ್ಡಿ ವಿಧಿಸುವಲ್ಲಿ ಕೆಲವೊಂದು ಲೋಪ ದೋಷಗಳನ್ನು ಗಮನಿಸಿದೆ. ಸಾಲಗಾರರಿಗೆ ಅನ್ಯಾಯವಾಗುವುದನ್ನು ತಡೆಯುವಲ್ಲಿ ರಿಜರ್ವ್ ಬ್ಯಾಂಕ್ ಕೆಲವು ಮಾರ್ಗ ಸೂಚಿಗಳನ್ನು ಜಾರಿಗೊಳಿಸಿದ್ದು; ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ನಿಟ್ಟಿನಲ್ಲಿ ಬಡ್ಡಿ ವಿಧಿಸುವಲ್ಲಿ “ಫೇರ್ ಪ್ರಾಕ್ಟೀಸ್ ಕೋಡ್”ನ್ನು ರಚಿಸಬೇಕು ಎಂದು ಬ್ಯಾಂಕುಗಳಿಗೆ ಆದೇಶ ನೀಡಿದೆ. (RBI/2024-25/30, DoS. CO.PPG.SEC.1/11.01.005/2024-25, April 29, 2024) ಈ ಕೋಡ್‌ನ ಸ್ವರೂಪ ಕೆಳಗಿನಂತಿರುತ್ತದೆ.

1. ವಿವಿಧ ರೀತಿಯ ಸಾಲಗಳಿಗೆ ಬಡ್ಡಿದರಗಳನ್ನು ಕಾಲಕಾಲಕ್ಕೆ ಮಂಡಳಿಯ ಅನುಮೋದನೆಯೊಂದಿಗೆ ನಿಧಿಯ ವೆಚ್ಚ, ಇತರ ವೆಚ್ಚ, ಸಾಲದ ನಷ್ಟವನ್ನು ಸರಿದೂಗಿಸಲು ಅಗತ್ಯವಾದ ಅನುವುಗಳನ್ನು ಗಣನೆಗೆ ತೆಗೆದು— ಕೊಂಡು ಪಾರದರ್ಶಕವಾಗಿ ಸಾಲದ ಬಡ್ಡಿ ದರವನ್ನು ನಿರ್ಧರಿಸಬೇಕು. ಮಂಡಳಿಯು ಮಿತಿಮೀರಿದ ಸಾಲದ ಸಂದರ್ಭದಲ್ಲಿ, ಮಿತಿಮೀರಿದ ಮೊತ್ತದ ಮೇಲೆ ಶೇಕಡಾ 2.0 ರಷ್ಟು ದಂಡ ವಿಧಿಸಬಹುದು. ಅಂತಹ ದಂಡಾತ್ಮಕ ಶುಲ್ಕಗಳನ್ನು ಸಾಲಗಳ ಮೇಲೆ ವಿಧಿಸಲಾಗುವ ಬಡ್ಡಿಯ ದರಕ್ಕೆ ಸೇರಿಸಲಾಗುವ ‘ದಂಡಾತ್ಮಕ ಬಡ್ಡಿ’ಯ ರೂಪದಲ್ಲಿ ವಿಧಿಸಲಾಗುವುದಿಲ್ಲ. ದಂಡನಾತ್ಮಕ ಶುಲ್ಕಗಳ ಯಾವುದೇ ಬಂಡವಾಳೀಕರಣವು ಇರುವುದಿಲ್ಲ, ಅಂದರೆ ಅಂತಹ ಶುಲ್ಕಗಳ ಮೇಲೆ ಯಾವುದೇ ಹೆಚ್ಚಿನ ಬಡ್ಡಿಯನ್ನು ಲೆಕ್ಕಹಾಕಲಾಗುವುದಿಲ್ಲ. ಆದಾಗ್ಯೂ, ಇದು ಸಾಲದ ಖಾತೆಯಲ್ಲಿನ ಬಡ್ಡಿಯ ಚಕ್ರಬಡ್ಡಿಯ ಸಾಮಾನ್ಯ ಕಾರ್ಯವಿಧಾನಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದ್ಯತೆಯ ವಲಯದ ಅಡಿಯಲ್ಲಿ ಸಾಲಗಾರರಿಗೆ ಸಾಲ ನೀಡಿದ ಸಂದರ್ಭದಲ್ಲಿ, 25,000 ರೂಪಾಯಿಗಳವರೆಗಿನ ಸಾಲಗಳಿಗೆ ಯಾವುದೇ ದಂಡದ ಬಡ್ಡಿಯನ್ನು ವಿಧಿಸಬಾರದು. ದಂಡದ ಶುಲ್ಕದ ಪ್ರಮಾಣ ಮತ್ತು ಕಾರಣವನ್ನು ಸಾಲದ ಒಪ್ಪಂದದಲ್ಲಿ ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಲಾಗುತ್ತದೆ ಮತ್ತು ಬಡ್ಡಿದರಗಳು ಮತ್ತು ಸೇವಾ ಶುಲ್ಕಗಳ ಅಡಿಯಲ್ಲಿ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ದಂಡ ವಿಧಿಸಿದ ಯಾವುದೇ ನಿರ್ದೇಶನ ಮತ್ತು ಅದರ ಕಾರಣವನ್ನು ಸಹ

ಸಾಲಗಾರರಿಗೆ ತಿಳಿಸಲಾಗುತ್ತದೆ.

2. ಬಡ್ಡಿಯನ್ನು ಗ್ರಾಹಕರಿಗೆ ಮಂಜೂರಾದ ಸಾಲದ ಹಣವನ್ನು ವಾಸ್ತವಿಕವಾಗಿ ವಿತರಿಸಿದ ದಿನಾಂಕದಿಂದ ವಿಧಿಸಬೇಕೇ ಹೊರತು ಸಾಲವನ್ನು ಮಂಜೂರು ಮಾಡಿದ ದಿನಾಂಕದಿಂದ ಅಥವಾ ಸಾಲದ ಒಪ್ಪಂದವನ್ನು ಕಾರ್ಯಗತಗೊಳಿಸಿದ ದಿನಾಂಕದಿಂದ ಅಲ್ಲ. ಅಂತೆಯೇ, ಸಾಲಗಳನ್ನು ಚೆಕ್ ಮೂಲಕ ವಿತರಿಸುವ ಸಂದರ್ಭದಲ್ಲಿ, ಚೆಕ್ ಅನ್ನು ಗ್ರಾಹಕರಿಗೆ ಹಸ್ತಾಂತರಿಸಿದ ದಿನಾಂಕದಿಂದ ಬಡ್ಡಿಯನ್ನು ವಿಧಿಸಬೇಕೇ ಹೊರತು ಚೆಕ್ ಬರೆದ ದಿನಾಂಕದಿಂದ ಅಲ್ಲ.
3. ತಿಂಗಳ ಮಧ್ಯದಲ್ಲಿ ಸಾಲದ ವಿತರಣೆ ಅಥವಾ ಮರುಪಾವತಿಯ ಸಂದರ್ಭದಲ್ಲಿ, ಸಾಲವು ಬಾಕಿ ಇರುವ ಅವಧಿಗೆ ಮಾತ್ರ ಬಡ್ಡಿಯನ್ನು ವಿಧಿಸಬೇಕೇ ಹೊರತು ಇಡೀ ತಿಂಗಳಿಗೆ ಅಲ್ಲ.
4. ಯಾವುದೇ ಕಾರಣಕ್ಕಾಗಿ, ಒಂದು ಅಥವಾ ಹೆಚ್ಚಿನ ಕಂತುಗಳನ್ನು ಮುಂಚಿತವಾಗಿ ಸಂಗ್ರಹಿಸಿದರೆ, ಪೂರ್ಣ ಸಾಲದ ಮೊತ್ತವನ್ನು ಬಡ್ಡಿಯನ್ನು ವಿಧಿಸಲು ಲೆಕ್ಕ ಹಾಕಬಾರದು.
5. ಮಂಜೂರಾತಿಯ ಸಮಯದಲ್ಲಿ, ಇಎಂಐ ಮತ್ತು/ಅಥವಾ ಅವಧಿ ಅಥವಾ ಎರಡರಲ್ಲೂ ಬದಲಾವಣೆಗಳಿಗೆ ಕಾರಣವಾಗುವ ಸಾಲದ ಮೇಲಿನ ಬಡ್ಡಿದರದಲ್ಲಿನ ಬದಲಾವಣೆಯ ಸಂಭವನೀಯ ಪರಿಣಾಮದ ಬಗ್ಗೆ ಸಾಲಗಾರರಿಗೆ ಸ್ಪಷ್ಟವಾಗಿ ತಿಳಿಸಬೇಕು. ತರುವಾಯ, ಮೇಲಿನ ಕಾರಣದಿಂದಾಗಿ ಇಎಂಐ/ಅವಧಿಯಲ್ಲಿನ ಯಾವುದೇ ಹೆಚ್ಚಳ ಅಥವಾ ಎರಡನ್ನೂ ಸೂಕ್ತ ಮಾರ್ಗಗಳ ಮೂಲಕ ಸಾಲಗಾರನಿಗೆ ತಕ್ಷಣವೇ ತಿಳಿಸಬೇಕು. ಸಾಲಗಾರರಿಗೆ (i) ಇಎಂಐ ಹೆಚ್ಚಳ ಅಥವಾ ಅವಧಿಯ ವಿಸ್ತರಣೆ ಅಥವಾ ಎರಡೂ ಆಯ್ಕೆಗಳ ಸಂಯೋಜನೆ ಮತ್ತು (ii) ಸಾಲದ ಅವಧಿಯ ಯಾವುದೇ ಹಂತದಲ್ಲಿ ಭಾಗಶಃ ಅಥವಾ ಪೂರ್ಣವಾಗಿ ಪೂರ್ವಪಾವತಿ ಮಾಡುವ ಆಯ್ಕೆಯನ್ನು ಸಹ ನೀಡಲಾಗುತ್ತದೆ. ಸಾಲಗಾರರಿಗೆ ಬಡ್ಡಿಯನ್ನು ನಿಗದಿತ ದರಕ್ಕೆ ಬದಲಾಯಿಸುವ ಆಯ್ಕೆಯನ್ನು ಸಹ ಒದಗಿಸಬಹುದು.
6. ವೈಯಕ್ತಿಕ ಸಾಲಗಾರರಿಗೆ ಮಂಜೂರು ಮಾಡಲಾದ ಎಲ್ಲಾ ಫ್ಲೋಟಿಂಗ್ ದರ ಅವಧಿಯ ಸಾಲಗಳ ಮೇಲೆ ಯಾವುದೇ ಪೂರ್ವ ಪಾವತಿ ದಂಡಗಳಿಲ್ಲ.

...5ನೇ ಪುಟದಿಂದ

ಮತ್ತು ವಾದ್ಯವೃಂದದ ಸಾಧನಗಳನ್ನು ನಿಯಂತ್ರಿಸುತ್ತದೆ. ಭದ್ರತಾ ಘಟನೆಗಳ ಪತ್ತೆ, ತನಿಖೆ ಮತ್ತು ಪರಿಹಾರವನ್ನು ತ್ವರಿತಗೊಳಿಸಲು ಅವರು ಭದ್ರತಾ ಯಾಂತ್ರಿಕತೆಗೊಂಡ ಸ್ಕ್ರಿಪ್ಟ್‌ಗಳು, ಪ್ಲೇಬುಕ್‌ಗಳು ಮತ್ತು ಕೆಲಸದ ಹರಿವುಗಳನ್ನು ಅಭಿವೃದ್ಧಿಪಡಿಸುತ್ತಾರೆ ಮತ್ತು ನಿರ್ವಹಿಸುತ್ತಾರೆ. ಹಸ್ತಚಾಲಿತ ಹಸ್ತಕ್ಷೇಪ ಮತ್ತು ಪ್ರತಿಕ್ರಿಯೆಯ ಸಮಯವನ್ನು ಕಡಿಮೆ ಮಾಡುವ ಮೂಲಕ, ಅವು ಭದ್ರತಾ ಕಾರ್ಯಾಚರಣೆಗಳ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

7. ಆರೆಂಜ್ ತಂಡ : ಭದ್ರತಾ ಉಲ್ಲಂಘನೆಗಳಲ್ಲಿ ಮಾನವ ದೋಷವು ಪ್ರಮುಖ ಅಂಶವಾಗಿದೆ ಎಂಬುದನ್ನು ಗುರುತಿಸಿ, ಆರೆಂಜ್ ತಂಡವು ಸೈಬರ್

ಸುರಕ್ಷತೆಯ ಉತ್ತಮ ಅಭ್ಯಾಸಗಳ ಬಗ್ಗೆ ಉದ್ಯೋಗಿಗಳು ಮತ್ತು ಮಧ್ಯಸ್ಥಗಾರರಿಗೆ ಶಿಕ್ಷಣ ನೀಡಲು ಕೆಲಸ ಮಾಡುತ್ತದೆ. ಜಾಗೃತಿ ಮತ್ತು ಶಿಕ್ಷಣ ಉಪಕ್ರಮಗಳನ್ನು ತಮ್ಮ ಒಟ್ಟಾರೆ ಕಾರ್ಯತಂತ್ರದಲ್ಲಿ ಸಂಯೋಜಿಸುವ ಮೂಲಕ, ಆರೆಂಜ್ ತಂಡವು ಸಂಸ್ಥೆಯ ಎಲ್ಲಾ ಹಂತಗಳಲ್ಲಿನ ವ್ಯಕ್ತಿಗಳಿಗೆ ಸುರಕ್ಷಿತ ವಾತಾವರಣವನ್ನು ಕಾಪಾಡಿಕೊಳ್ಳಲು ಸಕ್ರಿಯ ಭಾಗವಹಿಸುವವರಾಗಲು ಅಧಿಕಾರ ನೀಡುತ್ತದೆ. ನಡೆಯುತ್ತಿರುವ ತರಬೇತಿ ಮತ್ತು ಸಂವಹನ ಪ್ರಯತ್ನಗಳ ಮೂಲಕ, ಅವು ಜಾಗರೂಕತೆ ಮತ್ತು ಹೊಣೆಗಾರಿಕೆಯ ಸಂಸ್ಕೃತಿಯನ್ನು ಬೆಳೆಸಲು ಸಹಾಯ ಮಾಡುತ್ತವೆ, ಅಂತಿಮವಾಗಿ ಸೈಬರ್ ಬೆದರಿಕೆಗಳ ವಿರುದ್ಧ ಸಂಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತವೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



ಪ್ರಶ್ನೆ 1) ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ಸದಸ್ಯರ ಬಗ್ಗೆ ದಿನಾಂಕ : 01.04.2024ರಂದು ಭಾರತೀಯ ರಿಜರ್ವ್ ಬ್ಯಾಂಕು ಮಾಸ್ಟರ್ ಸುತ್ತೋಲೆ ಜಾರಿ ಮಾಡಿದೆ. ಜುಲೈ 1, 2015ರಂದು ಜಾರಿಗೊಳಿಸಿದ ಸುತ್ತೋಲೆ ಮತ್ತು ಹೊಸ ಸುತ್ತೋಲೆಯಲ್ಲಿ ಏನು ಬದಲಾವಣೆ ಇದೆ?

ಒಬ್ಬ ವ್ಯಕ್ತಿ ಸದಸ್ಯನಾದ ಎರಡು ವರ್ಷಗಳ ನಂತರವೇ ಆಡಳಿತ ಮಂಡಳಿಯ ಚುನಾಯಿತ ಸದಸ್ಯನಾಗಬಹುದು ಎಂದು ಸುತ್ತೋಲೆಯಲ್ಲಿ ನಮೂದಿಸಿದೆ. ಇದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ಪ್ರಾವಿದಾನಕ್ಕೆ ವ್ಯತಿರಿಕ್ತವಲ್ಲವೇ ?

- ರಡ್ಡಿ ಸಹಕಾರ ಬ್ಯಾಂಕ್ ಲಿ, ಧಾರವಾಡ.

ಉತ್ತರ : ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ಕರ್ತವ್ಯದ ಬಗ್ಗೆ ಜುಲೈ 2015ರ ನಂತರ ಜಾರಿಗೊಳಿಸಲಾದ ಸುತ್ತೋಲೆಗಳ ಪ್ರಾವಿದಾನಗಳನ್ನು ಒಟ್ಟು ಗೂಡಿಸಿ ರಿಜರ್ವ್ ಬ್ಯಾಂಕು ದಿನಾಂಕ : 01.04.2024ರಂದು ಹೊಸ ಮಾಸ್ಟರ್ ಸುತ್ತೋಲೆಯನ್ನು ಹೊರ ತಂದಿದೆ. ಈ ಹೊಸ ಮಾಸ್ಟರ್ ಸುತ್ತೋಲೆಯ ಬಹುತೇಕ ಪ್ರಾವಿದಾನಗಳು ಈ ಕೆಳಗಿನಂತಿವೆ.

1) ಜುಲೈ 1, 2015ರ ಮಾಸ್ಟರ್ ಸುತ್ತೋಲೆಯ ಪ್ಯಾರ 1.2ರ ಪ್ರಕಾರ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತಾತ್ಮಕ ಮತ್ತು ವ್ಯವಸ್ಥಾಪಕ ಕಾರ್ಯಗಳು, ಚುನಾವಣೆಗಳು ಮತ್ತು ನಿರ್ದೇಶಕರ ನೇಮಕಾತಿ ಇತ್ಯಾದಿಗಳು ರಾಜ್ಯಗಳ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳಿಗೆ ಒಳಪಟ್ಟಿವೆ. ಈ ಪ್ರಾವದಾನವನ್ನು ಹೊಸ ಮಾಸ್ಟರ್ ಸುತ್ತೋಲೆಯಲ್ಲಿ ಕೈ ಬಿಡಲಾಗಿದೆ. ಇದರಿಂದಾಗಿ ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯ ರಚನೆ ಮತ್ತು ಕಾರ್ಯನಿರ್ವಹಣೆ ಪೂರ್ಣವಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಮತ್ತು ರಿಜರ್ವ್ ಬ್ಯಾಂಕಿನ ನಿಯಂತ್ರಣಕ್ಕೆ ಒಳಪಟ್ಟಿದೆ ಎಂದು ಅರ್ಥೈಸಿಕೊಳ್ಳಬಹುದು. ಆದಾಗ್ಯೂ ಆಡಳಿತ ಮಂಡಳಿಯ ಪದಾಧಿಕಾರಿಗಳ ನೇಮಕ, ಅಧಿಕಾರವಧಿ, ಇತ್ಯಾದಿಗಳ ಬಗ್ಗೆ ರಿಜರ್ವ್ ಬ್ಯಾಂಕಿನಿಂದ ಸ್ಪಷ್ಟ ನಿರ್ದೇಶನಗಳು ಬರುವರೆಗೆ ಈಗಿರುವ ಪದ್ಧತಿ ಮುಂದುವರಿಯುವುದು.

2) ಯಾವುದೇ ವ್ಯಕ್ತಿಯು ಹಣದ ಸಾಲ, ಹಣಕಾಸು ಮತ್ತು ಹೂಡಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ ಅಥವಾ ಅಂತಹ ಹಣಕಾಸು ಸಂಸ್ಥೆಯಲ್ಲಿ ಮಾಲೀಕ/ಪಾಲುದಾರ/ಉದ್ಯೋಗಿ/ನಿರ್ದೇಶಕರಾಗಿದ್ದಲ್ಲಿ ಆತ ಪಟ್ಟಣ ಸಹಕಾರ ಬ್ಯಾಂಕಿನ ಮಂಡಳಿ ಸದಸ್ಯನಾಗಿ ಆಯ್ಕೆಯಾಗುವ/ಮುಂದುವರಿಯಲು ಅನರ್ಹನಾಗುತ್ತಾನೆ ಎಂದು ಸುತ್ತೋಲೆಯ ಪ್ಯಾರ 1.4ರಲ್ಲಿ ಸ್ಪಷ್ಟಪಡಿಸಲಾಗಿದೆ. ಇದಲ್ಲದೆ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯಲ್ಲಿ ಸೂಚಿಸಲಾದ ನಿರ್ಬಂಧಗಳು/ಕನಿಷ್ಠ ಅರ್ಹತೆಗಳು ಕೂಡಾ ಮಂಡಳಿಯ ಸದಸ್ಯರಿಗೆ ಅನ್ವಯಿಸುತ್ತದೆ.

3) ಪಟ್ಟಣ ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿಯಲ್ಲಿ “ಅಧ್ಯಕ್ಷ ಎಮಿರಿಟಸ್,” ಗುಂಪು ಅಧ್ಯಕ್ಷ ಇತ್ಯಾದಿ ಗೌರವ ಹುದ್ದೆಗಳನ್ನು (ಸಂಭಾವನೆ ಅಥವಾ ಸಂಭಾವನೆ ಇಲ್ಲದವು) ಸೃಷ್ಟಿಸುವುದನ್ನು ನಿಷೇಧಿಸಲಾಗಿದೆ.

4) ಹಳೆಯ ಸುತ್ತೋಲೆಯಲ್ಲಿದ್ದ ನಿರ್ದೇಶಕರು ಮಾಡಬಹುದಾದ ಮತ್ತು ಮಾಡಬಾರದ (Dos & Dont's) ಕೆಲಸಗಳ ಪಟ್ಟಿಯನ್ನು ಕೈಬಿಟ್ಟು ನಿರ್ದೇಶಕರ ಕರ್ತವ್ಯಗಳನ್ನು ಮತ್ತು ನಿಷೇಧಗಳನ್ನು ಅಳವಡಿಸಲಾಗಿದೆ.

5) ನಿರ್ದೇಶಕರಲ್ಲದೆ, ಅವರ ಹತ್ತಿರದ ಸಂಬಂಧಿಗಳು ಅಧಿಕಾರ ಹೊಂದಿರುವ/ಆಸಕ್ತರಾದ ಸಂಸ್ಥೆಗಳಿಗೆ ಯಾವುದೇ ದೇಣಿಗೆಯನ್ನು ನೀಡುವುದನ್ನು ನಿಷೇಧಿಸಲಾಗಿದೆ. ಅಂತಹ ಸಂಬಂಧಿಕರ ಪಟ್ಟಿಯನ್ನು ಸುತ್ತೋಲೆಯಲ್ಲಿ ನೀಡಲಾಗಿದೆ.

6) ಹಳೆಯ ಮಾಸ್ಟರ್ ಸುತ್ತೋಲೆಯಲ್ಲಿದ್ದ ನಿರ್ದೇಶಕರಿಗೆ/ಅವರ ಸಂಬಂಧಿಗಳಿಗೆ ನೀಡಲಾಗುವ ಸಾಲಗಳ ಮೇಲಿನ ನಿರ್ಬಂಧವನ್ನು ಹೊಸ ಮಾಸ್ಟರ್ ಸುತ್ತೋಲೆಯಲ್ಲಿ ಕೈಬಿಡಲಾಗಿದೆ. ಆದಾಗ್ಯೂ, ದಿನಾಂಕ ಜನವರಿ 16, 2024ರ ಒಡ್ಡುವಿಕೆ ನಿಯಮಗಳು ಮತ್ತು ಶಾಸನಬದ್ಧ ನಿರ್ಬಂಧಗಳ ಬಗ್ಗೆ ನೀಡಲಾದ ಮಾಸ್ಟರ್ ಸುತ್ತೋಲೆಯಲ್ಲಿ ಈ ನಿರ್ಬಂಧವನ್ನು ಮುಂದುವರಿಸಲಾಗಿದೆ. ಆದ್ದರಿಂದ, ನಿರ್ದೇಶಕರಿಗೆ ಮತ್ತು ಅವರ ಸಂಬಂಧಿಕರಿಗೆ ಸಾಲ ನೀಡುವಂತಿಲ್ಲ.

7) ಮಾಧವ ದಾಸ್ ಕಮಿಟಿ ತನ್ನ ಶಿಫಾರಸಿನಲ್ಲಿ ಒಬ್ಬ ವ್ಯಕ್ತಿ ಬ್ಯಾಂಕಿನ ಸದಸ್ಯನಾದ ಎರಡು ವರ್ಷಗಳ ನಂತರವೇ ಮಂಡಳಿಯ ಸದಸ್ಯರ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ ಪಡೆಯುತ್ತಾನೆ ಎಂದು ಹೇಳಿದೆ. ಈ ಕಮಿಟಿಯ ಶಿಫಾರಸಿನ ಬಗ್ಗೆ ಜುಲೈ 1, 2015ರ ಮಾಸ್ಟರ್ ಸುತ್ತೋಲೆಯಲ್ಲಿ ಉಲ್ಲೇಖವಿತ್ತು. ಆದ್ದರಿಂದ, ಈ ಶಿಫಾರಸು ಇನ್ನೂ ಕಡ್ಡಾಯವಾಗಿಲ್ಲ. ಬ್ಯಾಂಕುಗಳು ತಮ್ಮ ಬೈಲಾದಲ್ಲಿ ಪರಿವರ್ತನೆ ಮಾಡಿ ಈ ಕ್ರಮವನ್ನು ಅನುಸರಿಸಬಹುದು.

ಪ್ರಶ್ನೆ 2) ನಮ್ಮ ಉದ್ಯೋಗಿಗಳ ಗ್ರಾಚ್ಯೂಟಿಯನ್ನು ಎಲ್.ಐ.ಸಿ ಮುಖಾಂತರ ನೀಡಲಾಗುವುದು. ಎಲ್.ಐ.ಸಿಯೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ನೌಕರನ ಕೊನೆಯ ವೇತನವನ್ನು ಪ್ರತಿ ವರ್ಷದ ಸೇವೆಗೆ ಒಂದು ತಿಂಗಳ ಲೆಕ್ಕದಲ್ಲಿ ಗ್ರಾಚ್ಯೂಟಿಯನ್ನು ಯಾವುದೇ ಗರಿಷ್ಠ ಮಿತಿಯಿಲ್ಲದೆ ನೀಡಲಾಗುವುದು. ನಮ್ಮ ಒಬ್ಬ ನೌಕರ 1991ರಲ್ಲಿ ಆತ ಬ್ಯಾಂಕಿಗೆ ಸೇರಿದ್ದು 1994ರಲ್ಲಿ ಸೇವೆಯನ್ನು ಖಾಯಂ ಗೊಳಿಸಲಾಗಿದೆ. ಆತ 33 ವರ್ಷಗಳ ಸೇವೆಯ ನಂತರ ನಿವೃತ್ತನಾಗಿದ್ದು ಎಲ್.ಐ.ಸಿಯು 33ಲಕ್ಷ ರೂಪಾಯಿಯಷ್ಟು ಗ್ರಾಚ್ಯೂಟಿ ನೀಡಲಿದೆ. ಈ ಸಂಬಂಧ ನಮ್ಮ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ.

1) ಗ್ರಾಚ್ಯೂಟಿಯನ್ನು ಕೆಲಸಕ್ಕೆ ಸೇರಿದ ದಿನಾಂಕದಿಂದ ನೀಡಬೇಕೇ ಅಥವಾ ನೌಕರ ಸೇವೆಯಲ್ಲಿ ಖಾಯಂ ಆದ ದಿನಾಂಕದಿಂದ ಲೆಕ್ಕಹಾಕಬೇಕೆ?

2) ಗ್ರಾಚ್ಯೂಟಿ ಕಾಯ್ದೆಯ ಪ್ರಕಾರ ಒಬ್ಬ ಉದ್ಯೋಗಿಗೆ ನೀಡಬಹುದಾದ ಗರಿಷ್ಠ ಮೊತ್ತ ರೂ.20 ಲಕ್ಷ ಆಗಿರುವಾಗ ಒಬ್ಬ ಉದ್ಯೋಗಿಗೆ ರೂ. 33 ಲಕ್ಷ ನೀಡಬಹುದೇ?

- ಪಟ್ಟಣ ಸಹಕಾರ ಬ್ಯಾಂಕ್ ನಿ, ತುಮಕೂರು

ಉತ್ತರ : (1) ಗ್ರಾಚ್ಯೂಟಿ ಪಾವತಿ ಕಾಯ್ದೆ, 1972ರ ಪ್ರಕಾರ, ನೌಕರ ಐದು ವರ್ಷಗಳಿಗಿಂತ ಕಡಿಮೆಯಿಲ್ಲದ ನಿರಂತರ ಸೇವೆಯನ್ನು ಸಲ್ಲಿಸಿದ ನಂತರ ಅವನ ಉದ್ಯೋಗವನ್ನು ಮುಕ್ತಾಯಗೊಳಿಸಿದ ನಂತರ ಗ್ರಾಚ್ಯೂಟಿಯನ್ನು ಪಾವತಿಸಬೇಕಾಗುತ್ತದೆ. ಈ ಕಾಯ್ದೆಯ ಉದ್ದೇಶಗಳಿಗಾಗಿ, ನೌಕರನು ಅನಾರೋಗ್ಯ, ಅಪಘಾತ ಅಥವಾ ರಜೆಯ ಕಾರಣದಿಂದ ಅಡಚಣೆಯಾಗಬಹುದಾದ ಸೇವೆಯನ್ನು ಒಳಗೊಂಡಂತೆ, ಆ ಅವಧಿಗೆ ನಿರಂತರ ಸೇವೆಯಲ್ಲಿದ್ದರೆ, ಆ ಅವಧಿಯವರೆಗೆ ನಿರಂತರ ಸೇವೆಯಲ್ಲಿದ್ದಾನೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಗ್ರಾಚ್ಯೂಟಿ ಮೊತ್ತದ ಲೆಕ್ಕಚಾರದ ಉದ್ದೇಶಕ್ಕಾಗಿ ನಿಮ್ಮ ನೌಕರನ ಸೇವೆಯ ವರ್ಷಗಳ ಸಂಖ್ಯೆಯನ್ನು 1991ರಿಂದ ಎಣಿಸಬೇಕು.

(2) ಗ್ರಾಚ್ಯೂಟಿ ಕಾಯ್ದೆಯ ಪ್ರಕಾರ ಪಾವತಿಸಬೇಕಾದ ಗರಿಷ್ಠ ಮೊತ್ತವು ರೂ. 20ಲಕ್ಷ. ಬ್ಯಾಂಕು ತನ್ನ ಉಪವಿಧಿಯಲ್ಲಿ ಬದಲಾವಣೆ ತಂದು ಒಬ್ಬ ನೌಕರನಿಗೆ ರೂ. 20 ಲಕ್ಷಕ್ಕಿಂತ ಹೆಚ್ಚಿನ ಗ್ರಾಚ್ಯೂಟಿ ನೀಡಬಹುದು. ರೂಪಾಯಿ 20 ಲಕ್ಷಕ್ಕಿಂತ ಅಧಿಕವಿರುವ ಮೊತ್ತವನ್ನು ಧನ ಸಹಾಯ (Ex-gratia)ಎಂದು ಕರೆಯಲಾಗುವುದು. ಎಕ್ಸ್‌ಗ್ರೇಷಿಯಾ ಮೊತ್ತಕ್ಕೆ ಮೂಲದಲ್ಲಿ ತೆರಿಗೆ ಕಡಿತ ಮಾಡಬೇಕಾಗಿದೆ. ಬ್ಯಾಂಕಿನ ಉಪವಿಧಿಯಲ್ಲಿ ನಮೂದಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಎಲ್.ಐ.ಸಿ.ಯೊಂದಿಗೆ ಗ್ರಾಚ್ಯೂಟಿ ಒಪ್ಪಂದ ಮಾಡಬೇಕಿತ್ತು. ಬ್ಯಾಂಕಿನ ಉಪವಿಧಿಯಲ್ಲಿ ನೌಕರರಿಗೆ ಪಾವತಿಸಬೇಕಾದ ಗ್ರಾಚ್ಯೂಟಿಗೆ ಗರಿಷ್ಠ ಮಿತಿ ಇದ್ದಲ್ಲಿ, ಎಲ್.ಐ.ಸಿ.ಯೊಂದಿಗೆ ಮಿತಿ ಇಲ್ಲದೆ ಗ್ರಾಚ್ಯೂಟಿಗಾಗಿ ಒಪ್ಪಂದ ಮಾಡಿಕೊಂಡು ಹಿನ್ನೆಲೆಯನ್ನು ಪರಿಶೀಲಿಸಿ, ಈ ಬಗ್ಗೆ ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಬೇಕಾಗಿದೆ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಸೇಲಂನ ಕೂಲಿ ಕಾರ್ಮಿಕನೊಬ್ಬ ಖಾಸಗಿ ಬ್ಯಾಂಕಿನಿಂದ ಸಾಲ ಪಡೆದುಕೊಂಡಿದ್ದ. ಬಹುತೇಕ ಸಾಲ ತೀರಿಸಿದ್ದು, ಇನ್ನು ಕಂತು ಮಾತ್ರವೇ ಬಾಕಿಯಿದ್ದ ಕಂತುಗಳನ್ನು ತೀರಿಸದೇ ಇದ್ದ ಕಾರಣಕ್ಕೆ ಬ್ಯಾಂಕಿನವರು ಆತನ ಪತ್ನಿಯನ್ನೇ ಅಡ ಇಟ್ಟುಕೊಂಡು, ಪತಿ ಸಾಲ ತೀರಿಸಿದ ಮೇಲೆ ಪತ್ನಿಯನ್ನು ಬಿಟ್ಟು ಕಳಿಸಿದ್ದಾರೆ.
- ಸಂಡೂರಿನ ಸಮೀಪದ ಕೃಷ್ಣಾನಗರ ಗ್ರಾಮ ಪಂಚಾಯತಿಯ ವಾರ್ಡ್‌ನೊಂದರ ಎಲ್ಲರ ಮನೆಯಲ್ಲೂ ಅಳಿಯಂದಿದ್ದಾರೆ. ಈ ಊರಿನಲ್ಲಿ ಯಾರಾದರೂ ಅಳಿಯಾ ಅಂತಾ ಕೂಗಿದರೆ ಕನಿಷ್ಠ 10-15 ಜನ ತಿರುಗಿ ನೋಡುತ್ತಾರೆ ಹಾಗೂ 8-10 ಜನ ಮನೆಯಿಂದ ಹೊರಗೆ ಬಂದು ಇಣುಕುತ್ತಾರೆ.
- ಬಾಲ್ಯದಲ್ಲಿ ವಿದ್ಯುತ್ ಅವಘಡದಲ್ಲಿ ಎರಡು ಕೈಗಳನ್ನು ಕಳೆದುಕೊಂಡಿದ್ದ ಚೆನ್ನೈನ 31 ವರ್ಷದ ಕೆ.ಛಾನೀನ್ ಅವರಿಗೆ ಅಲ್ಲಿನ ಪ್ರಾದೇಶಿಕ ಸಾರಿಗೆ ಕಚೇರಿ, ವೈದ್ಯರು ನೀಡಿದ ಫಿಟ್ಟೆಸ್ ಪ್ರಮಾಣ ಪತ್ರದ ಆಧಾರದ ಮೇಲೆ ವಿಶೇಷ ವಾಹನ ಚಾಲನಾ ಪರವಾನಗಿಯನ್ನು ನೀಡಿದೆ.
- ದುಶ್ಶಟಗಳಿಂದ ದಾರಿ ತಪ್ಪಿದ್ದ ತನ್ನ ಮಗ ಅನಿಲನನ್ನು ಅವರ

ತಾಯಿ ಗಂಗಮ್ಮ ಬೈಯಿದ್ದರು. ಅದಕ್ಕೆ ಸಿಟ್ಟಿಗೆದ್ದ ಮಗ ಆಕೆಯನ್ನು ದೊಣ್ಣೆಯಿಂದ ಥಳಿಸಿ ಕೊಂದಿದ್ದ. ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿಗೆ ಸುಧಾರಣಾ ಕ್ರಮವಾಗಿ, ಸಂಪಾಜೆಯ ಸರಕಾರಿ ಶಾಲೆ ಆವರಣ ಸ್ವಚ್ಛಗೊಳಿಸುವುದು, ಅದರ ನಿರ್ವಹಣೆ ಮಾಡುವುದು, ತೋಟ ನೋಡಿಕೊಳ್ಳುವುದು ಮತ್ತಿತರ ಸಮುದಾಯ ಸೇವೆ ಸಲ್ಲಿಸುವ ಶಿಕ್ಷೆ ವಿಧಿಸಿದೆ.

- ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಎಂ.ಎಸ್. ಹಬ್ಬದ ಅವರಿಗೆ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಬ್ಯಾಗಿನಲ್ಲಿ ಬೆಳ್ಳಿ, ಬಂಗಾರ, ಹಾಗೂ ರೂ. 500 ನಗದು ಹಣ ಇರುವುದು ನೋಡಿ ಅದರ ಮಾಲೀಕರನ್ನು ಪತ್ತೆ ಹಚ್ಚಿ ಅವರಿಗೇ ಹಿಂದಿರುಗಿಸಿದ್ದಾರೆ. ಎಂ.ಎಸ್. ಹಬ್ಬದ ಪ್ರಾಮಾಣಿಕತೆಯನ್ನು ಎಲ್ಲರೂ ಪ್ರಶಂಸಿಸಿದ್ದಾರೆ.
- ಆಲಮಟ್ಟಿ ಕೃಷ್ಣಯ್ಯ ಹಿನ್ನೀರಿನ ಹಳೆ ಚಿಮ್ಮಲಗಿ ಬಾವಾಸಾಬ್ ಗುಡ್ಡದ ಬಳಿ ಮೀನುಗಾರ ಮಾಸೂಬಾ ಕಟ್ಟಿಮನಿ ಎಂಬುವರು ಹಾಕಿದ ಬಲೆಗೆ 35 ಕೆ.ಜಿ ತೂಕದ ಕಟ್ಟಾ ಜಾತಿಯ ಬೃಹತ್ ಗಾತ್ರದ ಮೀನು ಬಲೆಗೆ ಸಿಕ್ಕಿದ್ದು, ಅದು ರೂ 6000ಕ್ಕೆ ಮಾರಾಟವಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ನಂಬಿಕೆಯನ್ನು ತೋರಿಸುತ್ತದೆ : 2023-24ರ ಹಣಕಾಸು ವರ್ಷದಲ್ಲಿ ದೇಶದ ಪಟ್ಟಣ ಸಹಕಾರ ಬ್ಯಾಂಕುಗಳ ಠೇವಣಿಗಳಲ್ಲಿ ಏರಿಕೆಯಾಗಿದೆ ಎಂದು ಆರ್‌ಬಿಐ ತಿಳಿಸಿದೆ. ರೂ.3.15ಲಕ್ಷ ಕೋಟಿಗಳಿಂದ ರೂ.5.33 ಕೋಟಿಗಳಿಗೆ ಏರಿದ್ದರೆ, ಮುಂಗಡಗಳು ರೂ.1.99 ಲಕ್ಷ ಕೋಟಿ ರೂಪಾಯಿಗಳಿಂದ ರೂ.3.30 ಲಕ್ಷ ಕೋಟಿಗಳಿಗೆ ಏರಿದೆ ಎನ್ನುವುದು ನಮ್ಮ ಜನರಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಮೇಲೆ ಇರುವ ನಂಬಿಕೆಯನ್ನು ತೋರಿಸುತ್ತದೆ.

► ಚಂದ್ರಪ್ಪ ಜಿ.ಕೆ., ಚಿತ್ರದುರ್ಗ

ಅಭಯ ನೀಡಿರುವುದು ಸಮಾಧಾನಕರ : ಲೋನ್ ಆಪ್‌ಗಳಿಗಿಂತ ನಮ್ಮ ಬ್ಯಾಂಕುಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿದ್ದರೆ, ಜನ ಆನ್‌ಲೈನ್ ಲೋನ್ ಆಪ್‌ಗಳಿಂದ ಸಾಲ ಪಡೆದು ಕಿರುಕುಳ ಅನುಭವಿಸುತ್ತಾರೆ. ಇದೀಗ ಸಾಲ ವಸೂಲಾತಿ ಸೋಗಿನಲ್ಲಿ ಗ್ರಾಹಕರಿಗೆ ಕಿರುಕುಳ ನೀಡುವ ಲೋನ್ ಆಪ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ ಎಂದು ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಅಭಯ ನೀಡಿರುವುದು ಸಮಾಧಾನಕರವಾಗಿದೆ.

► ವಿ. ಅನಂತಸುಬ್ರಹ್ಮಣ್ಯ, ಮೈಸೂರು

ಸಂಪಾದಕರು :

ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.